

ಕರ್ನಾಟಕ ವಿಧಾನ ಪರಿಷತ್ತು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 98
 ಸದಸ್ಯರ ಹೆಸರು : ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ
 (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)
 ಉತ್ತರಿಸುವ ದಿನಾಂಕ : 13-12-2021
 ಉತ್ತರಿಸುವ ಸಚಿವರು : ಮಾನ್ಯ ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ																																	
ಅ)	ಕುಂದಾಪುರ ವಿಭಾಗ ವ್ಯಾಪ್ತಿಯಲ್ಲಿ ಕಳೆದ 2 ವರ್ಷಗಳಲ್ಲಿ ಒತ್ತುವರಿಯಾದ ಫಾರೆಸ್ಟ್ ಮತ್ತು ಡೀಮ್ಡ್ ಫಾರೆಸ್ಟ್ ಪ್ರದೇಶದ ವಿಸ್ತೀರ್ಣವೆಷ್ಟು; ಈ ಒತ್ತುವರಿ ತೆರವಿಗೆ ಇಲಾಖೆಯಿಂದ ಕೈಗೊಂಡ ಕ್ರಮಗಳಾವುವು; (ಗ್ರಾಮವಾರು, ಸರ್ವೆ ನಂಬರ್‌ವಾರು, ವಿಸ್ತೀರ್ಣವಾರು ಮಾಹಿತಿ ನೀಡುವುದು)	<p>ಕುಂದಾಪುರ ವಿಭಾಗ ವ್ಯಾಪ್ತಿಯಲ್ಲಿ ಕಳೆದ ಎರಡು (2) ವರ್ಷಗಳಲ್ಲಿ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಒತ್ತುವರಿ ಮಾಡಿರುವ ಭೂಪ್ರದೇಶದ ಜಿಲ್ಲಾವಾರು ವಿವರ ಮತ್ತು ತೆರವುಗೊಳಿಸಿದ ವಿವರ ಈ ಕೆಳಗಿನಂತಿದೆ.</p> <table border="1"> <thead> <tr> <th>ವರ್ಷ</th> <th>ತಾಲೂಕು</th> <th>ಗ್ರಾಮ</th> <th>ಸರ್ವೆ ನಂಬರ್</th> <th>ವಿಸ್ತೀರ್ಣ (ಹೆ.)</th> <th>ತೆರವು (ಹೆ.)</th> <th>ತೆರವಿಗೆ ಬಾಕಿ (ಹೆ.)</th> </tr> </thead> <tbody> <tr> <td rowspan="3">2019-20</td> <td>ಬೈಂದೂರು</td> <td>ಗೋಳಿಹೊಳೆ</td> <td>348</td> <td>1.00</td> <td>-</td> <td>1.00</td> </tr> <tr> <td>ಹೆಬ್ಬಿ</td> <td>ನಾಡ್ವಾಲು</td> <td>126</td> <td>0.283</td> <td>0.70</td> <td>0.213</td> </tr> <tr> <td>ಶಂಕರ ನಾರಾಯಣ</td> <td>ಹೊಸಂಗಡಿ</td> <td>66/ಪಿ5</td> <td>0.971</td> <td>-</td> <td>0.971</td> </tr> <tr> <td>2020-21</td> <td colspan="6">ಇರುವುದಿಲ್ಲ</td> </tr> </tbody> </table> <p>ಒತ್ತುವರಿದಾರರ ವಿರುದ್ಧ ಅರಣ್ಯ ಮೊಕದ್ದಮೆಯನ್ನು ದಾಖಲಿಸಿ, ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ದಾವೆ ಹೂಡುತ್ತಿದ್ದು ಹಾಗೂ ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 64(ಎ) ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ.</p> <p>ಡೀಮ್ಡ್ ಫಾರೆಸ್ಟ್‌ಗೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 202/1996 ರಲ್ಲಿ ದಿನಾಂಕ 12.12.1996 ರಂದು ನೀಡಿದ ಆದೇಶದ ಅನುಸಾರ ಕರ್ನಾಟಕ ಸರ್ಕಾರವು ದಿನಾಂಕ 10.01.1997 ರಂದು ತಜ್ಞರ ಸಮಿತಿ-1ನ್ನು ರಚಿಸಿ ಡೀಮ್ಡ್ ಫಾರೆಸ್ಟ್ ವನ್ನು ಒಳಗೊಂಡಂತೆ ವಿವಿಧ ಪ್ರಕಾರದ ಅರಣ್ಯ ಪ್ರದೇಶವನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿತ್ತು. ರಾಜ್ಯದ ಪರಿಭಾವಿತ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಸರ್ವೆ ನಂಬರ್ ವಾರು ಮಾಹಿತಿ ಒದಗಿಸಲು ರಚಿಸಲಾದ ಪುನರ್ ರಚಿತ ತಜ್ಞರ ಸಮಿತಿಯು ಸಲ್ಲಿಸಿದ ಪರಿಭಾವಿತ ಅರಣ್ಯ ಪ್ರದೇಶಗಳನ್ನು ಪರಿಶೀಲಿಸಲು/ಪುನರ್ ವಿಮರ್ಶಿಸಲು ಸರ್ಕಾರದ ಆದೇಶ ಸಂಖ್ಯೆ. ಅಪಜೀ/185/FAF/2011, ದಿನಾಂಕ: 15.05.2014ರ ಸರ್ಕಾರದ ಆದೇಶದಲ್ಲಿ ಪೂರ್ವನಿರ್ದಿಷ್ಟ ಕ್ಷೇತ್ರೀಯ ಮಾನದಂಡಗಳನ್ನು ನಿಗದಿಪಡಿಸಲಾಗಿರುತ್ತದೆ ಮತ್ತು ಸದರಿ ಮಾನದಂಡಗಳನ್ವಯ ಪರಿಶೀಲಿಸಲು ಜಿಲ್ಲಾ, ವಿಭಾಗ ಮತ್ತು ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಿದ್ದು, ಸದರಿ ಸಮಿತಿಗಳ ವರದಿಗಳನ್ನು ಆಧರಿಸಿ ರಾಜ್ಯದ ಪರಿಭಾವಿತ ಅರಣ್ಯ ಪ್ರದೇಶಗಳಿಗೆ ಸಂಬಂಧಿಸಿದಂತೆ ಸಚಿವ ಸಂಪುಟದ ಅನುಮೋದನೆ ಪಡೆದು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮುಂದೆ ದಿನಾಂಕ: 23.02.2019ರಂದು ಅಫಿಡವಿಟ್ ಸಲ್ಲಿಸಲಾಗಿರುತ್ತದೆ. ಸದರಿ ಅಫಿಡವಿಟ್ ಅನ್ನು</p>	ವರ್ಷ	ತಾಲೂಕು	ಗ್ರಾಮ	ಸರ್ವೆ ನಂಬರ್	ವಿಸ್ತೀರ್ಣ (ಹೆ.)	ತೆರವು (ಹೆ.)	ತೆರವಿಗೆ ಬಾಕಿ (ಹೆ.)	2019-20	ಬೈಂದೂರು	ಗೋಳಿಹೊಳೆ	348	1.00	-	1.00	ಹೆಬ್ಬಿ	ನಾಡ್ವಾಲು	126	0.283	0.70	0.213	ಶಂಕರ ನಾರಾಯಣ	ಹೊಸಂಗಡಿ	66/ಪಿ5	0.971	-	0.971	2020-21	ಇರುವುದಿಲ್ಲ					
ವರ್ಷ	ತಾಲೂಕು	ಗ್ರಾಮ	ಸರ್ವೆ ನಂಬರ್	ವಿಸ್ತೀರ್ಣ (ಹೆ.)	ತೆರವು (ಹೆ.)	ತೆರವಿಗೆ ಬಾಕಿ (ಹೆ.)																													
2019-20	ಬೈಂದೂರು	ಗೋಳಿಹೊಳೆ	348	1.00	-	1.00																													
	ಹೆಬ್ಬಿ	ನಾಡ್ವಾಲು	126	0.283	0.70	0.213																													
	ಶಂಕರ ನಾರಾಯಣ	ಹೊಸಂಗಡಿ	66/ಪಿ5	0.971	-	0.971																													
2020-21	ಇರುವುದಿಲ್ಲ																																		

	<p>ವಾರಾಹಿ ಏತ ನೀರಾವರಿ ಯೋಜನೆಯಲ್ಲಿ ಖಾಸಗಿ ಪಟ್ಟಾ ಜಮೀನುದಾರರು ಪರಿಹಾರ ದೊರೆಯುವ ತನಕ ಕಾಯದೇ ಕಾಮಗಾರಿಗೆ ಜಾಗ ಬಿಟ್ಟು ಕೊಟ್ಟಿರುವಾಗ, ಸರ್ಕಾರಿ ಯೋಜನೆಯಾದರೂ ಆಕ್ಷೇಪಣೆಯನ್ನು ನೀಡುತ್ತಿರುವ ಇಲಾಖೆಯು ಸರ್ಕಾರಿ ಯೋಜನೆಗೆ ಸರ್ಕಾರಿ ಜಾಗವನ್ನು ಶಾಸನಬದ್ಧವಾಗಿ ಕಾರ್ಯನಿರ್ವಹಿಸಲು ಮಂದಗಾಮಿ ನೀತಿಯನ್ನು ಅನುಸರಿಸಲು ಹಿಂದಿರುವ ಹಿತಾಸಕ್ತಿದಾರರು ಯಾರು?</p>	<p>ದಿನಾಂಕ:13.01.2021ರಂದು ಹಿಂಪಡೆದಿದ್ದು ಹೊಸದಾಗಿ ಅಫಿಡವಿಟ್ ಸಲ್ಲಿಸಲು ಕ್ರಮವಹಿಸಲಾಗುತ್ತಿದೆ.</p> <p>ವಾರಾಹಿ ಏತ ನೀರಾವರಿ ಯೋಜನೆಯಡಿಯಲ್ಲಿ ಕಾಮಗಾರಿ ಕೈಗೊಳ್ಳಲು ಕುಂದಾಪುರ ತಾಲ್ಲೂಕು ಮೊಳಹಳ್ಳಿ ಗ್ರಾಮದ ಸ.ನಂ. 110/1 ಕೂಡ 44 ಖಾಸಗಿ ಸ್ಥಳಗಳ ಪೈಕಿ 05 ಸ್ಥಳಗಳಲ್ಲಿ ಒಟ್ಟು 236 ಮರಗಳ ಕಡಿತಲೆಗೆ ಕುಂದಾಪುರ ವಿಭಾಗ ಕಛೇರಿಯಿಂದ ದಿನಾಂಕ: 23-02-2021ರಂದು ಆದೇಶ ನೀಡಲಾಗಿರುತ್ತದೆ.</p> <p>ಆದರೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ನೀರಾವರಿ ನಿಗಮ ನಿಯಮಿತ, ನಂ-1 ವಾರಾಹಿ ಯೋಜನಾ ಉಪವಿಭಾಗ, ಸಿದ್ದಾಪುರ ಇವರ ದಿನಾಂಕ: 15-04-2021ರ ಪತ್ರದಲ್ಲಿ ಜಂಟಿ ಅಳತೆಯಲ್ಲಿ ಗಡಿ ಗುರುತಿನ ಲೋಪದೋಷದಿಂದಾಗಿ ಮರಗಳ ಕಡಿತಲೆಗಳಲ್ಲಿ ವ್ಯತ್ಯಾಸ ಕಂಡು ಬಂದಿರುವುದಾಗಿ ತಿಳಿಸಿದ್ದು, ಅದರಂತೆ ವಲಯ ಅರಣ್ಯ ಅಧಿಕಾರಿ, ಶಂಕರನಾರಾಯಣ ಇವರು ಪುನಃ ಸ್ಥಳ ಪರಿಶೀಲಿಸಿ ಪರಿಷ್ಕೃತವಾಗಿ 275 ಮರಗಳನ್ನು ಕಡಿತಲೆಗೆ ಆದೇಶ ನೀಡಲು ದಿನಾಂಕ: 16-04-2021ರಂದು ಕುಂದಾಪುರ ವಿಭಾಗ ಕಛೇರಿಗೆ ಕೋರಿದ್ದು, ಈ ಬಗ್ಗೆ ಎರಡು ಪ್ರಕರಣದಲ್ಲಿ ಪಟ್ಟಾದಾರ ಒಪ್ಪಿಗೆ ಪತ್ರ ನೀಡಿದ್ದು, ಉಳಿದ ಪಟ್ಟಾದಾರರ ಒಪ್ಪಿಗೆ ಪತ್ರವನ್ನು ಒದಗಿಸಿರುವುದಿಲ್ಲ. ಅವರಿಂದ ಒಪ್ಪಿಗೆ ಪತ್ರ ಪಡೆದು ಸಲ್ಲಿಸಲು ವಾರಾಹಿ ನಿಗಮದವರ ಅಧಿಕಾರಿಗಳಿಗೆ ತಿಳಿಸಿದ್ದು, ಎಲ್ಲಾ ಪಟ್ಟಾದಾರರ ಒಪ್ಪಿಗೆ ಪತ್ರ ಪಡೆದು ಮರಗಳ ಕಡಿತಲೆಗೆ ಪರಿಷ್ಕೃತ ಆದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು.</p> <p>ಮುಂದುವರೆದು, ಕುಂದಾಪುರ ತಾಲ್ಲೂಕು 76ನೇ ಹಾಲಾಡಿ ಮತ್ತು ಬ್ರಹ್ಮಾವರ ತಾಲ್ಲೂಕು ಆವರ್ಣ ಗ್ರಾಮಗಳಲ್ಲಿ ವಾರಾಹಿ ಏತ ನೀರಾವರಿ ಕಾಮಗಾರಿ ಉದ್ದೇಶಕ್ಕಾಗಿ ಸರಕಾರಿ ಸ್ಥಳಗಳಲ್ಲಿರುವ ಮರಗಳ ಕಡಿತಲೆ ಬಗ್ಗೆ ವಾರಾಹಿ ನಿಗಮದವರು ಕೋರಿದ್ದು, ಈ ಪೈಕಿ 76ನೇ ಹಾಲಾಡಿ ಗ್ರಾಮದಲ್ಲಿನ ಸ್ಥಳಗಳ ಮರಗಳ ಕಡಿತಲೆ ಬಗ್ಗೆ ಕುಂದಾಪುರ ವಿಭಾಗ ಕಛೇರಿಯ ದಿನಾಂಕ: 06-12-2021ರಂದು ಅರಣ್ಯೇಕರಣ ವೆಚ್ಚ ಮತ್ತು ಮರಗಳ ಉದ್ವಿತಿ ವೆಚ್ಚ ಪಾವತಿಸಲು ಉಪಯೋಗಿ ಸಂಸ್ಥೆಯವರಿಗೆ ಬೇಡಿಕೆ ಪತ್ರ ನೀಡಲಾಗಿರುತ್ತದೆ. ಮರಗಳ ಕಡಿತಲೆ ಕೋರಿದ ಆವರ್ಣ ಗ್ರಾಮದ ಕೆಲವೊಂದು ಸ್ಥಳಗಳ ಸರ್ವೆ ನಂಬರ್‌ಗಳು ಭಾಗಶಃ ಡೀಮ್ಡ್ ಫಾರೆಸ್ಟ್ ಪಟ್ಟಿಯಲ್ಲಿ ಒಳಗೊಂಡಿರುವುದರಿಂದ ವಾರಾಹಿ ಏತ ನೀರಾವರಿ ನಿಗಮದವರಿಗೆ ಕಾದಿರಿಸಿದ ಸ್ಥಳಗಳು ಡೀಮ್ಡ್ ಫಾರೆಸ್ಟ್ ಒಳಗಡೆ/ಹೊರಗಡೆ ಬರುವ ಬಗ್ಗೆ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ ಇವರಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.</p>
--	--	--

ಸಂಖ್ಯೆ: ಅಪಜೀ 58 ಎಫ್‌ಜಿಎಲ್ 2021

(ಉಮೇಶ್ ವಿ. ಕತ್ತಿ)

ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು.